


## ಬೃಹತ್ ಚೆಂಗಳೂರು ಮಹಾನಗರ ಪಾಲಿಕೆ

ಸಹಾಯಕ ಕಾರ್ಯವಾಲಕ ಅಭಿಯಂತರರು (ಪರಿಸರ ಕೋಶ) ನಾಗಮರ ಉಪ ವಿಭಾಗ ಪ್ರಶ್ನಿಮುದ್ರಣ ವಲಯ 4(1) ಬಿ ಕಳೆರಿ ವಿಳಾಸ: ಸ.ಕಾ.ನಿ.ಅ, ಕಳೆರಿ, 7ನೇ ಮುಖ್ಯ ರಸ್ತೆ, ವಾಸವಿ ದೇವಸ್ಥಾನದ ಎದುರು, ಮಹಾಲಕ್ಷ್ಮೀ ಲೆಟೆಟ್, ಬೆಂಗಳೂರು-86.



**Section 4(1)(b)(ii)- Organizational structure, aims and functions**

<b>Sl No.</b>	<b>Name of the Organization</b>	<b>Address</b>	<b>Aims</b>	<b>Functions</b>
01	ಪರಿಸರ ಅಧಿಕಾರಿ (ಮಲಪು) ಉಪವಿಭಾಗ	ಪರಿಸರ ಅಧಿಕಾರಿ (ಮಲಪು) ಉಪವಿಭಾಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ	ಸಾರ್ವಜನಿಕರು ಕೋರುವ ಮಾಹಿತಿಗಳ ಅರ್ಜಿಗಳಿಗೆ ಮಾಹಿತಿಯನ್ನು ಸಂಗ್ರಹಿಸಿ ಸಾರ್ವಜನಿಕರಿಗೆ ಮಾಹಿತಿ ನೀಡುವುದು. ಸದರಿ ಅರ್ಜಿಗಳ ಬಗ್ಗೆ ಗಮನ ಹರಿಸಿ ಸಾರ್ವಜನಿಕರಿಗೆ ಮಾಹಿತಿಯನ್ನು ಒದಗಿಸಿ ಮೇಲಾಧಿಕಾರಿಗಳ ಗಮನಕ್ಕೆ ತರುವುದು. ಘನತ್ವಾಚ್ಯಾ ವಾದ್ಯಗಳಿಗೆ ಸಂಬಂಧಪಟ್ಟಂತೆ ಘನತ್ವಾಚ್ಯಾ ವಸ್ತು ನಿರ್ವಹಣೆ ಕಸ್ಗುಡಿಸುವಿಕೆ ನಿರ್ವಹಣೆ ಮಾಡುವುದು.	ಮೇಲಾಧಿಕಾರಿಗಳಿಂದ ಬಂದ, ಮಾಹಿತಿ ಹಕ್ಕು ಕಾಯ್ದೆ ಕೇಂದ್ರದಿಂದ ಬಂದಿರುವ ಅರ್ಜಿಗಳಿಗೆ ಸೂಕ್ತ ರೀತಿಯಲ್ಲಿ ಉತ್ತರಿಸುವುದು. ಪರಿಸರ ಅಧಿಕಾರಿ (ಮಲಪು) ಉಪವಿಭಾಗ ಸಂಬಂಧಪಟ್ಟಂತೆ ವಾರ್ಡ್ 43, 44, 68 ಮತ್ತು 74 ಗಳಿಗೆ ಸಂಬಂಧಪಟ್ಟಂತೆ ಸ್ವಚ್ಛತೆ ನಿರ್ವಹಿಸುವುದು.

Section 4(1)(b)(i)- Powers and duties of officers and employees

1	ನೌಕರರ ಹೆಸರು	ಶ್ರೀ ಟಿ. ಕೃಷ್ಣಪ್ಪ
2	ಹುದ್ದೆ ಮತ್ತು ವಿಳಾಸಗಳು	ಸ.ಕಾ.ನಿ.ಅ (ಮಲಮ) 'ಬಿ' ಗ್ರಾಮ
3	ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿದ್ದರೆ,	ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
4	ಯಾವ ಇಲಾಖೆಯಿಂದ ಬಂದಿದ್ದಾರೆ, ಎಷ್ಟು ವರ್ಷಗಳಿಂದ ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ.	ಲೋಕೋಪಯೋಗಿ ಇಲಾಖೆ
5	ಕರ್ತವ್ಯಕ್ಕೆ ವರದಿ ಮಾಡಿದ ದಿನಾಂಕ, ಸೇವೆ ಸಲ್ಲಿಸಿದ ಅವಧಿ	
6	ಅವರುಗಳ ಕಾರ್ಯ ವ್ಯಾಪ್ತಿ, ಕರ್ತವ್ಯಗಳ ಬಗ್ಗೆ ವಿವರಗಳು	ಈ ಕಢೇರಿಯಲ್ಲಿರುವ ನಾಲ್ಕು ವಾರ್ಡ್‌ಗಳ ಫನ್‌ತ್ಯಾಜ್ಯ ವಸ್ತುಗಳ ಸಮರ್ಪಕ ವಿಲೇವಾರಿಗೆ ಸಂಬಂಧಿಸಿದ ಉಸ್ತುವಾರಿ, ಶಾರ್ವಜನಿಕ ದೂರು/ಸಮಸ್ಯೆಗಳಿಗೆ ಸ್ವಂದಿಸುವುದು, ಹಾಗೂ ಮೇಲಭಿಕಾರಿಗಳ ನಿರ್ದೇಶನದಂತೆ ಕೆಲಸ ನಿರ್ವಹಿಸುವುದು.

1	ನೌಕರರ ಹೆಸರು	—
2	ಹುದ್ದೆ ಮತ್ತು ವಿಳಾಸಗಳು	ಸ.ಅ, ಸ.ಕಾ.ನಿ.ಅ (ಮಲಮ) ಪರಿಸರ ಕೋಶ
3	ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿದ್ದರೆ,	
4	ಯಾವ ಇಲಾಖೆಯಿಂದ ಬಂದಿದ್ದಾರೆ, ಎಷ್ಟು ವರ್ಷಗಳಿಂದ ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ.	
5	ಕರ್ತವ್ಯಕ್ಕೆ ವರದಿ ಮಾಡಿದ ದಿನಾಂಕ, ಸೇವೆ ಸಲ್ಲಿಸಿದ ಅವಧಿ	
6	ಅವರುಗಳ ಕಾರ್ಯ ವ್ಯಾಪ್ತಿ, ಕರ್ತವ್ಯಗಳ ಬಗ್ಗೆ ವಿವರಗಳು	ವಾರ್ಡ್ ಫನ್ ತ್ಯಾಜ್ಯ ವಸ್ತುಗಳ ವಿಲೇವಾರಿಗೆ ಸಂಬಂಧಿಸಿದಂತೆ ಕೆರಿಯ ಆರೋಗ್ಯ ಪರಿವೀಕ್ಷೆ ಕರಿಗೆ ಮೇಲುಸ್ತುವಾರಿಯಾಗಿ ಸೋಡಿಕೋಳ್ಳುವುದು, ಕಸ ವಿಲೇವಾರಿಗೆ ಸಂಬಂಧಪಟ್ಟ ಮಾಹಿತಿ ಹಕ್ಕು ಅಧಿನಿಯಮದ ಅಜ್ಞಾಗಳಿಗೆ ಮಾಹಿತಿ ನೀಡುವುದು ಶಾರ್ವಜನಿಕ ದೂರು/ಸಮಸ್ಯೆಗಳಿಗೆ ಸ್ವಂದಿಸುವುದು, ಹಾಗೂ ಮೇಲಭಿಕಾರಿಗಳ ನಿರ್ದೇಶನದಂತೆ ಕೆಲಸ ನಿರ್ವಹಿಸುವುದು.

1	ನೋಕರರ ಹೆಸರು	ಗೋವಿಂದರಾಜು
2	ಹುದ್ದೆ ಮತ್ತು ವಿಳಾಸಗಳು	ಕೆ.ಆ.ಪ ಸ.ಕಾ.ನಿ.ಅ (ಮಲಪು) ಪರಿಸರ ಕೋಶ
3	ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿದ್ದರೆ,	
4	ಯಾವ ಇಲಾಖೆಯಿಂದ ಬಂದಿದ್ದಾರೆ, ಎಷ್ಟು ವರ್ಷಗಳಿಂದ ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ.	ಬಿ.ಬಿ.ಎಂ.ಪಿ.
5	ಕರ್ತವ್ಯಕ್ಕೆ ವರದಿ ಮಾಡಿದ ದಿನಾಂಕ, ಸೇವೆ ಸಲ್ಲಿಸಿದ ಅವಧಿ	
6	ಅವರುಗಳ ಕಾರ್ಯ ವ್ಯಾಪ್ತಿ, ಕರ್ತವ್ಯಗಳ ಬಗ್ಗೆ ವಿವರಗಳು	ಘನತ್ಯಾಜ್ಞ ವಸ್ತುಗಳ ನಿರ್ವಹಣೆ ಹಾಗೂ ಸಮರ್ಪಕ ವಿಲೇವಾರಿ ಆಗುವಂತೆ ನೋಡಿಕೊಳ್ಳುವುದು, ಸಾರ್ವಜನಿಕರ ದೂರುಗಳಿಗೆ ತಕ್ಷಣ ಸ್ಪಂದಿಸಿ ಸ್ಥಳ ಪರಿಶೀಲನೆ ಸಮಸ್ಯೆ ನಿವಾರಣೆ ಮಾಡುವುದು ಹಾಗೂ ಸ್ಯಾನಿಟರಿ ದಫೇದಾರ್ ಹಾಗೂ ಗುತ್ತಿಗೆ ಮೇಲ್ಮೈಚಾರಕರಿಗೆ ಮೇಲುಸ್ತುವಾರಿ ಕೆಲಸ ನಿರ್ವಹಿಸುವುದು ಹಾಗೂ ಪೌರಕಾರ್ಮಿಕರ ಹಾಜರಾತಿ ಪರಿಶೀಲನೆ ಹಾಗೂ ಮೇಲಧಿಕಾರಿಗಳ ನಿರ್ಧೇಶನದಂತೆ ಕೆಲಸ ನಿರ್ವಹಿಸುವುದು.

1	ನೋಕರರ ಹೆಸರು	ಪುಟ್ಟರಾಜು ಎಸ್.
2	ಹುದ್ದೆ ಮತ್ತು ವಿಳಾಸಗಳು	ಸ್ಯಾದ ಸ.ಕಾ.ನಿ.ಅ (ಮಲಪು) ಪರಿಸರ ಕೋಶ
3	ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿದ್ದರೆ,	.
4	ಯಾವ ಇಲಾಖೆಯಿಂದ ಬಂದಿದ್ದಾರೆ, ಎಷ್ಟು ವರ್ಷಗಳಿಂದ ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ.	ಬಿ.ಬಿ.ಎಂ.ಪಿ.
5	ಕರ್ತವ್ಯಕ್ಕೆ ವರದಿ ಮಾಡಿದ ದಿನಾಂಕ, ಸೇವೆ ಸಲ್ಲಿಸಿದ ಅವಧಿ	
6	ಅವರುಗಳ ಕಾರ್ಯ ವ್ಯಾಪ್ತಿ, ಕರ್ತವ್ಯಗಳ ಬಗ್ಗೆ ವಿವರಗಳು	ಘನತ್ಯಾಜ್ಞ ವಸ್ತುಗಳ ನಿರ್ವಹಣೆ ಹಾಗೂ ಸಮರ್ಪಕ ವಿಲೇವಾರಿ ಆಗುವಂತೆ ನೋಡಿಕೊಳ್ಳುವುದು, ಸಾರ್ವಜನಿಕರ ದೂರುಗಳಿಗೆ ತಕ್ಷಣ ಸ್ಪಂದಿಸಿ ಸ್ಥಳ ಪರಿಶೀಲನೆ ಸಮಸ್ಯೆ ನಿವಾರಣೆ ಮಾಡುವುದು ಹಾಗೂ ಸ್ಯಾನಿಟರಿ ದಫೇದಾರ್ ಹಾಗೂ ಗುತ್ತಿಗೆ ಮೇಲ್ಮೈಚಾರಕರಿಗೆ ಮೇಲುಸ್ತುವಾರಿ ಕೆಲಸ ನಿರ್ವಹಿಸುವುದು ಹಾಗೂ ಪೌರಕಾರ್ಮಿಕರ ಹಾಜರಾತಿ ಪರಿಶೀಲನೆ ಹಾಗೂ ಮೇಲಧಿಕಾರಿಗಳ ನಿರ್ಧೇಶನದಂತೆ ಕೆಲಸ ನಿರ್ವಹಿಸುವುದು.

	ನೌಕರರ ಹೆಸರು	ಎಲ್. ನಾಗೇಶ್
1	ಹುದ್ದೆ ಮತ್ತು ವಿಳಾಸಗಳು	ಸ್ಯಾದ ಸ.ಕಾ.ನಿ.ಅ (ಮಲಪು) ಪರಿಸರ ಕೋಶ
2	ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿದ್ದರೆ,	ಸ್ಯಾದ ಸ.ಕಾ.ನಿ.ಅ (ಮಲಪು) ಪರಿಸರ ಕೋಶ
3	ಯಾವ ಇಲಾಖೆಯಿಂದ ಬಂದಿದ್ದಾರೆ, ಎಷ್ಟು ವರ್ಷಗಳಿಂದ	.
4	ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ.	ಬಿ.ಬಿ.ಎಂ.ಪಿ.
5	ಕರ್ತವ್ಯಕ್ಕೆ ವರದಿ ಮಾಡಿದ ದಿನಾಂಕ, ಸೇವೆ ಸಲ್ಲಿಸಿದ ಅವಧಿ	
6	ಅವರುಗಳ ಕಾರ್ಯ ವ್ಯಾಪ್ತಿ, ಕರ್ತವ್ಯಗಳ ಬಗ್ಗೆ ವಿವರಗಳು	ಫನ್ತ್ಯಾಜ್ ವಸ್ತುಗಳ ನಿರ್ವಹಣೆ ಹಾಗೂ ಸಮರ್ಪಕ ವಿಲೇವಾರಿ ಆಗುವಂತೆ ನೋಡಿಕೊಳ್ಳುವುದು, ಸಾರ್ವಜನಿಕರ ದೂರುಗಳಿಗೆ ತಕ್ಷಣ ಸ್ವಂದಿಸಿ ಸ್ಥಳ ಪರಿಶೀಲಿಸಿ ಸಮಸ್ಯೆ ನಿರಾರಣ ಮಾಡುವುದು ಹಾಗೂ ಗುತ್ತಿಗೆ ಮೇಲ್ಪಿಚಾರಕರ ಜೊತೆಗೊಡಿ ಕೆಲಸ ನಿರ್ವಹಿಸುವುದು ಹಾಗೂ ಪೌರಕಾರ್ಮಿಕರ ಹಾಜರಾತಿ ಪರಿಶೀಲನೆ ಹಾಗೂ ಕೆರಿಯ ಆರೋಗ್ಯ ಪರಿವೀಕ್ಷಾಕರ ಗಮನಕ್ಕೆ ತರುವುದು ಹಾಗೂ ಮೇಲಧಿಕಾರಿಗಳ ನಿರ್ಧೇಶನದಂತೆ ಕೆಲಸ ನಿರ್ವಹಿಸುವುದು.

	ನೌಕರರ ಹೆಸರು	ಎಸುದೇವ್
1	ಹುದ್ದೆ ಮತ್ತು ವಿಳಾಸಗಳು	ಸ್ಯಾದ ಸ.ಕಾ.ನಿ.ಅ (ಮಲಪು) ಪರಿಸರ ಕೋಶ
2	ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿದ್ದರೆ,	
3	ಯಾವ ಇಲಾಖೆಯಿಂದ ಬಂದಿದ್ದಾರೆ, ಎಷ್ಟು ವರ್ಷಗಳಿಂದ	ಬಿ.ಬಿ.ಎಂ.ಪಿ.
4	ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ.	
5	ಕರ್ತವ್ಯಕ್ಕೆ ವರದಿ ಮಾಡಿದ ದಿನಾಂಕ, ಸೇವೆ ಸಲ್ಲಿಸಿದ ಅವಧಿ	
6	ಅವರುಗಳ ಕಾರ್ಯ ವ್ಯಾಪ್ತಿ, ಕರ್ತವ್ಯಗಳ ಬಗ್ಗೆ ವಿವರಗಳು	ಫನ್ತ್ಯಾಜ್ ವಸ್ತುಗಳ ನಿರ್ವಹಣೆ ಹಾಗೂ ಸಮರ್ಪಕ ವಿಲೇವಾರಿ ಆಗುವಂತೆ ನೋಡಿಕೊಳ್ಳುವುದು, ಸಾರ್ವಜನಿಕರ ದೂರುಗಳಿಗೆ ತಕ್ಷಣ ಸ್ವಂದಿಸಿ ಸ್ಥಳ ಪರಿಶೀಲಿಸಿ ಸಮಸ್ಯೆ ನಿರಾರಣ ಮಾಡುವುದು ಹಾಗೂ ಗುತ್ತಿಗೆ ಮೇಲ್ಪಿಚಾರಕರ ಜೊತೆಗೊಡಿ ಕೆಲಸ ನಿರ್ವಹಿಸುವುದು ಹಾಗೂ ಪೌರಕಾರ್ಮಿಕರ ಹಾಜರಾತಿ ಪರಿಶೀಲನೆ ಹಾಗೂ ಕೆರಿಯ ಆರೋಗ್ಯ ಪರಿವೀಕ್ಷಾಕರ ಗಮನಕ್ಕೆ ತರುವುದು ಹಾಗೂ ಮೇಲಧಿಕಾರಿಗಳ ನಿರ್ಧೇಶನದಂತೆ ಕೆಲಸ ನಿರ್ವಹಿಸುವುದು.

1	ನೌಕರರ ಹೆಸರು	ಹೆಚ್. ರಾಮಚಂದ್ರ
2	ಹುದ್ದೆ ಮತ್ತು ವಿಳಾಸಗಳು	ಸ್ಯಾದ ಸ.ಕಾ.ನಿ.ಅ (ಮಲಪು) ಪರಿಸರ ಕೋಶ
3	ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿದ್ದರೆ,	
4	ಯಾವ ಇಲಾಖೆಯಿಂದ ಬಂದಿದ್ದಾರೆ, ಎಷ್ಟು ವರ್ಷಗಳಿಂದ ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ.	ಬಿ.ಬಿ.ಎಂ.ಪಿ.
5	ಕರ್ತವ್ಯಕ್ಕೆ ವರದಿ ಮಾಡಿದ ದಿನಾಂಕ, ಸೇವೆ ಸಲ್ಲಿಸಿದ ಅವಧಿ	
6	ಅವರುಗಳ ಕಾರ್ಯ ವ್ಯಾಪ್ತಿ, ಕರ್ತವ್ಯಗಳ ಬಗ್ಗೆ ವಿವರಗಳು	ಫುನ್ಟ್ಯಾಜ್ ವಸ್ತುಗಳ ನಿರ್ವಹಣೆ ಹಾಗೂ ಸಮರ್ಪಕ ವಿಲೇವಾರಿ ಆಗುವಂತೆ ನೋಡಿಕೊಳ್ಳುವುದು, ಸಾರ್ವಜನಿಕರ ದೂರುಗಳಿಗೆ ತಕ್ಷಣ ಸ್ವಂದಿಸಿ ಸ್ಥಳ ಪರಿಶೀಲಿಸಿ ಸಮಸ್ಯೆ ನಿವಾರಣೆ ಮಾಡುವುದು ಹಾಗೂ ಗುತ್ತಿಗೆ ಮೇಲ್ಮೈಚಾರಕರ ಚೊತೆಗೊಡಿ ಕೆಲಸ ನಿರ್ವಹಿಸುವುದು ಹಾಗೂ ಪೌರಕಾರ್ಮಿಕರ ಹಾಜರಾತಿ ಪರಿಶೀಲನೆ ಹಾಗೂ ಕಿರಿಯ ಆರೋಗ್ಯ ಪರಿವೀಕ್ಷೆಕರ ಗಮನಕ್ಕೆ ತರುವುದು ಹಾಗೂ ಮೇಲಾಧಿಕಾರಿಗಳ ನಿರ್ಧೇಶನದಂತೆ ಕೆಲಸ ನಿರ್ವಹಿಸುವುದು.

1	ನೌಕರರ ಹೆಸರು	ನಾರಾಯಣಪ್ಪ
2	ಹುದ್ದೆ ಮತ್ತು ವಿಳಾಸಗಳು	ಚಾಲಕರು ಸ.ಕಾ.ನಿ.ಅ (ಮಲಪು) ಪರಿಸರ ಕೋಶ
3	ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿದ್ದರೆ,	
4	ಯಾವ ಇಲಾಖೆಯಿಂದ ಬಂದಿದ್ದಾರೆ, ಎಷ್ಟು ವರ್ಷಗಳಿಂದ ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ.	ಬಿ.ಬಿ.ಎಂ.ಪಿ.
5	ಕರ್ತವ್ಯಕ್ಕೆ ವರದಿ ಮಾಡಿದ ದಿನಾಂಕ, ಸೇವೆ ಸಲ್ಲಿಸಿದ ಅವಧಿ	
6	ಅವರುಗಳ ಕಾರ್ಯ ವ್ಯಾಪ್ತಿ, ಕರ್ತವ್ಯಗಳ ಬಗ್ಗೆ ವಿವರಗಳು	ಫುನ್ಟ್ಯಾಜ್ ವಸ್ತುಗಳ ಸಮರ್ಪಕವಾಗಿ ಸಂಗ್ರಹಿಸಿ ವಿಲೇವಾರಿ ಘಟಕಕ್ಕೆ ತೆಗೆದುಕೊಂಡು ಹೋಗುವುದು ಹಾಗೂ ಮೇಲಾಧಿಕಾರಿಗಳ ನಿರ್ಧೇಶನದಂತೆ ಕೆಲಸ ನಿರ್ವಹಿಸುವುದು.

1	ನೋಕರರ ಹೆಸರು	ಶ್ರೀ ಎನ್. ಮಂಜುನಾಥ್
2	ಹುದ್ದೆ ಮತ್ತು ವಿಳಾಸಗಳು	ದ್ವಿ.ಡ.ಗು. ಸ.ಕಾ.ನಿ.ಅ (ಮಲಪು) ಪರಿಸರ ಕೋಶ
3	ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿದ್ದರೆ,	
4	ಯಾವ ಇಲಾಖೆಯಿಂದ ಬಂದಿದ್ದಾರೆ, ಎಷ್ಟು ವರ್ಷಗಳಿಂದ ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ.	ಬಿಬಿಎಂಪಿ.
5	ಕರ್ತವ್ಯಕ್ಕೆ ವರದಿ ಮಾಡಿದ ದಿನಾಂಕ, ಸೇವೆ ಸಲ್ಲಿಸಿದ ಅವಧಿ	
6	ಅವರುಗಳ ಕಾರ್ಯ ವ್ಯಾಪ್ತಿ, ಕರ್ತವ್ಯಗಳ ಬಗ್ಗೆ ವಿವರಗಳು	ಸ.ಕಾ.ನಿ.ಅ. (ಪರಿಸರ ಕೋಶ) ಕಭೇರಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಯ ರವರ ವೇತನ ಬಿಲ್ಲು, ಸೇವಾ ಪುಸ್ತಕಗಳ ನಿರ್ವಹಣೆ, ಮಾಹಿತಿ ಹಕ್ಕು ಅರ್ಜಿಗಳಿಗೆ ಉತ್ತರಿಸುವುದು, ಕಸ ವಿಲೇವಾರಿಗೆ ಸಂಬಂಧಪಟ್ಟ ಬಿಲ್ಲುಗಳು, ನೀರಿನ ಬಿಲ್ಲುಗಳು ವಿದ್ಯುತಿನ ಬಿಲ್ಲುಗಳನ್ನು ಮಾಡುವುದು.

1	ನೋಕರರ ಹೆಸರು	ಎಂ. ಮಂಜುನಾಥ್
2	ಹುದ್ದೆ ಮತ್ತು ವಿಳಾಸಗಳು	ನಾ.ಡ.ಗು. ಸ.ಕಾ.ನಿ.ಅ (ಮಲಪು) ಪರಿಸರ ಕೋಶ
3	ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿದ್ದರೆ,	
4	ಯಾವ ಇಲಾಖೆಯಿಂದ ಬಂದಿದ್ದಾರೆ, ಎಷ್ಟು ವರ್ಷಗಳಿಂದ ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ.	ಬಿಬಿಎಂಪಿ.
5	ಕರ್ತವ್ಯಕ್ಕೆ ವರದಿ ಮಾಡಿದ ದಿನಾಂಕ, ಸೇವೆ ಸಲ್ಲಿಸಿದ ಅವಧಿ	
6	ಅವರುಗಳ ಕಾರ್ಯ ವ್ಯಾಪ್ತಿ, ಕರ್ತವ್ಯಗಳ ಬಗ್ಗೆ ವಿವರಗಳು	ತಪಾಲುಗಳನ್ನು ರವಾನೆಮಾಡುವುದು. ಸಿಬ್ಬಂದಿ ವರ್ಗದವರ ಹಾಗೂ ಮೇಲಧಿಕಾರಿಗಳ ಕಭೇರಿ ಕೆಲಸವನ್ನು ನಿರ್ವಹಿಸುವುದು.

1	ನೋಕರರ ಹೆಸರು	
2	ಹುದ್ದೆ ಮತ್ತು ವಿಳಾಸಗಳು	ಪೋರಕಾಮಿಕರು, ಸ.ಕಾ.ನಿ.ಅ (ಮಲಪು) ಪರಿಸರ ಕೋಶ
3	ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿದ್ದರೆ,	
4	ಯಾವ ಇಲಾಖೆಯಿಂದ ಬಂದಿದ್ದಾರೆ, ಎಷ್ಟು ವರ್ಷಗಳಿಂದ ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ.	ಬಿಬಿಎಂಪಿ.
5	ಕರ್ತವ್ಯಕ್ಕೆ ವರದಿ ಮಾಡಿದ ದಿನಾಂಕ, ಸೇವೆ ಸಲ್ಲಿಸಿದ ಅವಧಿ	
6	ಅವರುಗಳ ಕಾರ್ಯ ವ್ಯಾಪ್ತಿ, ಕರ್ತವ್ಯಗಳ ಬಗ್ಗೆ ವಿವರಗಳು	ನಿಯೋಜಿಸಿರುವ ಬ್ಲಾಕ್‌ನಲ್ಲಿ ಫನ್‌ತ್ಯಾಜ್ಯ ವಸ್ತುಗಳ ನಿರ್ವಹಣೆ, ರಸ್ತೆಯ ಕಸ ಗುಡಿಸುವುದು, ಕಸ ಸಂಗ್ರಹಣೆ, ವಿಲೇವಾರಿ ಹಾಗೂ ಮೇಲಧಿಕಾರಿಗಳ ಆದೇಶದಂತೆ ಕೆಲಸವನ್ನು ನಿರ್ವಹಿಸುವುದು.

**Section 4(1)(b)(iii)- Procedure followed in decision-making process**

Activity	Description	Decision-making process/ time limit for taking decision /channels of supervision and accountability	Designation of final decision authority
ಕೆ.ಎಂ.ಸಿ. ಕಾಯ್ದು 1976ರ ಅನ್ವಯ ಮತ್ತು ಮಾನ್ಯ ಆಯುಕ್ತರು ರವರು ನೀಡುವ ಸೂಚನೆ ಮತ್ತು ಆದೇಶದಂತೆ ಕಾರ್ಯಕ್ರಿಯಾಗಿಸುವುದು	ಕೆ.ಎಂ.ಸಿ. ಕಾಯ್ದು 1976 ರ ಅನ್ವಯ ಮತ್ತು ಮಾನ್ಯ ಆಯುಕ್ತರು ರವರು ನೀಡುವ ಸೂಚನೆ ಮತ್ತು ಆದೇಶದಂತೆ ಕಾರ್ಯಕ್ರಿಯಾಗಿಸುವುದು	ಕೆ.ಎಂ.ಸಿ. ಕಾಯ್ದು 1976 ರ ಅನ್ವಯ ಮತ್ತು ಮಾನ್ಯ ಆಯುಕ್ತರು ರವರು ನೀಡುವ ಸೂಚನೆ ಮತ್ತು ಆದೇಶದಂತೆ ಕಾರ್ಯಕ್ರಿಯಾಗಿಸುವುದು	ಅಪರ ಆಯುಕ್ತರು (ಪಾಷಣ)

**Section 4(1)(b)(iv)- Norms set for the discharge of functions**

Sl No	Function/ Service	Norms/ standards of performance set	Time-frame	Reference document prescribing the norms (citizens charter, service charter, etc)
01	ನಿಗದಿ ಪಡಿಸಿರುವ ಹಾಗೂ ಮಾನ್ಯ ಆಯುಕ್ತರು ರವರು ಕಾಲಕಾಲಕ್ಕೆ ನೀಡುವ ಸೂಚನೆಗಳನ್ನು ಪಾಲಿಸಿ ಕ್ರಮವಹಿಸುವುದು	-	ಬೆಳಿಗೆ 10.00 ರಿಂದ ಸಂಚೆ 5.30 ವರೆಗೆ	ಮಾನ್ಯ ಆಯುಕ್ತರು ರವರು ಕಾಲಕಾಲಕ್ಕೆ ನೀಡುವ ಸೂಚನೆಗಳನ್ನು ಪಾಲಿಸಿ ಕ್ರಮವಹಿಸುವುದು.

**Section 4(1)(b)(v)- Rules, Regulations, Instructions, manuals and records held/used**

Sl No	List of Acts, rules, regulations, instructions, manuals	List of Act, rules, etc.
01	ಕೆ.ಎಂ.ಸಿ ಕಾಯ್ದು 1976 ರ ಅನ್ವಯ ಮಾನ್ಯ ಮಹಾಪೌರರು ಮತ್ತು ಆಯುಕ್ತರು ರವರು ನೀಡುವ ಸೂಚನೆಗಳು	ಕೆ.ಎಂ.ಸಿ. ಕಾಯ್ದು ಪುಸ್ತಕವು ಸರ್ಕಾರಿ ಮುದ್ರಣಾಲಯದಲ್ಲಿ ಮತ್ತು ಸಾರ್ವಜನಿಕರ ಪುಸ್ತಕ ಮಳಿಗೆಗಳಲ್ಲಿ ಲಭ್ಯವಿರುತ್ತದೆ.

**Section 4(1)(b)(v)- Rules, Regulations, Instructions, manuals and records held/used**

Sl No	Category of the document	Title of the document	Custodian of the document
		<ol style="list-style-type: none"> <li>1. ಹಾಜರಾತಿ ಮಸ್ತಕ.</li> <li>2. ವೇತನ ಬಟವಾಡೆ ಮಸ್ತಕ.</li> <li>3. ಕಡತಗಳನ್ನು ಸ್ವೀಕರಿಸುವ ಹಾಗೂ ರವಾನಿಸುವ ಮಸ್ತಕ.</li> <li>4. ವಿಷಯ ವಹಿಗಳು.</li> <li>5. ಸೇವಾ ಮಸ್ತಕಗಳು.</li> <li>6. ಉಪಾಲು ಮಸ್ತಕ.</li> <li>7. ಮಾಹಿತಿ ಹಕ್ಕು ಕಾಯ್ದೆ ವಹಿ.</li> <li>8. ಗುತ್ತಿಗೆದಾರರ ಬಿಲ್ಲು ಮಸ್ತಕ.</li> <li>9. ಸಾಂದರ್ಭಿಕ ರಚೆಯ ಮಸ್ತಕ.</li> <li>10. ದಾಸ್ತಾನು ಮಸ್ತಕ</li> </ol>	ಪರಿಸರ ಅಧಿಕಾರಿ (ಮಲಮು) ಉಪವಿಭಾಗ

Section 4(1)(b)(vii)- Arrangement for consultation with, or representation by the members of the public in relation to the formulation of policy or implementation thereof

Sl No	Function / service	Arrangement for consultation with, or representation of public in relation with policy formulation	Arrangement for consultation with, or representation of public in relation with policy implementation
01	ಸಾರ್ವಜನಿಕರಿಂದ ದೂರು ಬಂದಲ್ಲಿ ಸಂಬಂಧಿಸಿದ ದೂರನ್ನು ಸಂಬಂಧಪಟ್ಟ ವಾರ್ಡನ ಹಿರಿಯ ಆರೋಗ್ಯ ಪರಿವೀಕ್ಷಕರಿಗೆ ನೀಡಿ, ಅವರೊಂದಿಗೆ ಪರಿಶೀಲನೆ ಮಾಡಿ ಅಗತ್ಯಕ್ತಮ ಕೈಗೊಳ್ಳಲಾಗುವುದು.	ಸಾರ್ವಜನಿಕರಿಂದ ದೂರು ಬಂದಲ್ಲಿ ಸಂಬಂಧಿಸಿದ ದೂರನ್ನು ಸಂಬಂಧಪಟ್ಟ ವಾರ್ಡನ ಹಿರಿಯ ಆರೋಗ್ಯ ಪರಿವೀಕ್ಷಕರಿಗೆ ನೀಡಿ, ಅವರೊಂದಿಗೆ ಪರಿಶೀಲನೆ ಮಾಡಿ ಅಗತ್ಯಕ್ತಮ ಕೈಗೊಂಡ ಕ್ರಮದ ವರದಿಯನ್ನು ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ಮಾಹಿತಿಯನ್ನು ಒದಗಿಸುತ್ತೇವೆ.	

**Section 4(1)(b)(viii)- Boards, councils, committees and other bodies constituted as part of the public authority**

Name of board, council, committee etc	Composition	Powers and functions	Whether is meetings are open to the public / whether minutes of meetings accessible for public
ಅನ್ವಯಿಸುವುದಿಲ್ಲ	ಅನ್ವಯಿಸುವುದಿಲ್ಲ	ಅನ್ವಯಿಸುವುದಿಲ್ಲ	ಅನ್ವಯಿಸುವುದಿಲ್ಲ

**Section 4(1)(b)(ix)& Section 4(1)(b)(x)- Directory of officers/ employees and their monthly remuneration**

S1 No	Name of the officers/ employee	Designation	Office address/ contact number/ e-mail ID	Monthly remuneration Etc
01	ಶ್ರೀ. ಟಿ. ಕೃಷ್ಣಪ್ಪ	ಪರಿಸರ ಅಧಿಕಾರಿ	ಪರಿಸರ ಅಧಿಕಾರಿ (ಮುಲಪು) ಉಪವಿಭಾಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ	
02	ಎನ್. ಮಂಜುನಾಥ್	ದ್ವಿ. ದ. ಸ		24738
03	ಎಂ. ಮಂಜುನಾಥ್	ನಾ.ದ.ನೋ		22436
04	ಗೋವಿಂದರಾಜು	ಕೆ. ಆ. ಪ		28062
05	ಖಾಲಿ	ಕೆ. ಆ. ಪ		–
06	ಖಾಲಿ	ಕೆ. ಆ. ಪ		–
07	ಖಾಲಿ	ಕೆ. ಆ. ಪ		–
08	ಖಾಲಿ	ಸ್ಯಾ. ಧ		–
09	ನಾಗೇಶ್ (ವಾಡ್ 43)	ಸ್ಯಾ. ಧ		27450
10	ಖಾಲಿ	ಸ್ಯಾ. ಧ		–
11	ಪುಟ್ಟರಾಜು (ವಾಡ್ 44)	ಸ್ಯಾ. ಧ		23825
12	ವಾಸುದೇವ್ (ವಾಡ್ 68)	ಸ್ಯಾ. ದ		28050
13	ಕಾಂತರಾಜು	ಕ್ಲೀನರ್		25561
14	ರಾಮಾಂಜಿ	ಪೌ.ಕಾ.		17325
15	ಕರ್ನಸ್ತಿ	ಪೌ.ಕಾ.		29350
16	ಪುಟ್ಟಲಕ್ಷ್ಮೀ	ಪೌ.ಕಾ		32763

17	ಗಿರಿಜಮ್ಮು	ಪೌ.ಕಾ		28700
18	ಲಕ್ಷ್ಮಿ ನಾರಾಯಣ	ಪೌ.ಕಾ		32763
19	ಬೆಂಟ್‌ಪ್ಪ	ಪೌ.ಕಾ		29350
20	ಎ.ವಿ. ಶ್ರೀನಿವಾಸ್	ಪೌ.ಕಾ		29350
21	ಸತ್ಯನಾರಾಯಣ	ಪೌ.ಕಾ		29350

Section 4(1)(b)(xi)- Budget allocated to each agency including plans, etc.

Agency	Plan/Program/ Scheme/ Project/ activity/ purpose for which budget is allotted	Proposed expenditure on last year	Expected outcomes	Report of disbursement made or where such details are available (website, reports, notice board)
NIL	NIL	NIL	NIL	NIL

Section 4(1)(b)(xii)- Manner of execution of subsidy programs

- a. Information on the nature of subsidy, eligibility criteria for accessing subsidy and designation of officer competent to grant subsidy under various programs / schemes

Sl. No	Name of programs/ activity	Nature / Scale of subsidy	Eligibility criteria for grant of subsidy	Designation of officer for grant of subsidy
-	-	-	-	-

- a. Describe the manner of execution of the subsidy program

Sl. No	Name of program/ activity	Application procedure	Sanction Procedure	Disbursement procedure
-	-	-	-	-

Section 4(1)(b)(xiii)-Particulars of recipients of concessions, permits or authorizations granted by the public authority

Sl. No	Name and address of recipient institutions	Nature / Quantum of benefit granted	Date of grant	Name & designation of granting authority
-	-	-	-	-

Section 4(1)(b)(xiv) – Information available in electronic forms

Sl. No	Electronic data	Description (Site address/ Location where available etc)	Contents or title	Designation and address of the custodian of information (held by whom)
-	-	-	-	-

Section 4(1)(b)(xv) – Particulars of facilities available to citizens for obtaining information

Sl. No	Facility	Description Location of facility / Name etc)	Details of information available
-	-	-	-

Section 4(1)(b)(xvi) –Names, Designations and other particulars of public information officers

Sl. No	Name of the office / administrative unit	Name & designation of PIO	Office tel. no Residence tel. no Fax	E-Mail
-	-	-	-	-

a. Asst. Public Information officer

Sl. No	Name of the office / administrative unit	Name & designation of APIO	Office tel. no Residence tel. no Fax	E-Mail
-	-	-	-	-

c. Appellate authority

Sl. No	Name of the office / administrative unit	Name & designation of Appellate authority	Office tel. no Residence tel. no Fax	E-Mail
1	ಜಂಟಿ ಆಯುಕ್ತರು (ಪಶ್ಚಿಮ) ರವರ ಕಣ್ಣೇರಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಂಪಿಗೆ ರಸ್ತೆ, ಮಂತ್ರಿ ಸ್ಕೇರ್ ಎದುರು, ಶೇಷಾದಿಪುರಂ, ಬೆಂಗಳೂರು	ಶ್ರೀ ಲಕ್ಷ್ಮೀನರಸಿಂಹಯ್ಯ ಜಂಟಿ ಆಯುಕ್ತರು (ಪಶ್ಚಿಮ)	Phone: 22975636	-

Section 4(1)(b)(xvii) – Any other useful information/ information frequently asked by the public

ಪಾಲಿಕೆವರ್ತಿಯಿಂದ ಯಾವುದಾದರೂ ಮಾಹಿತಿಗಳನ್ನು ನಿಗದಿಗೊಳಿಸಿದಲ್ಲಿ [bbmp.gov.in](http://bbmp.gov.in) ಅಳವಡಿಸಲಾಗುವುದು.

ಪರಿಸರ ಅಧಿಕಾರಿ  
ಮಹಾಲಕ್ಷ್ಮೀಪುರ ಉಪವಿಭಾಗ  
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ